

III Semester B.Com. Examination, Nov./Dec. 2007
(Semester Scheme)
CORPORATE ACCOUNTING – I (Paper – 3.3)

Time : 3 Hours

Max. Marks : 90

Instruction : Answers should be written completely either in English or in Kannada.

SECTION – A

Answer **any ten** sub-questions. **Each** sub-question carries **two** marks. **(10×2=20)**

1. a) State the various types of underwriting.
- b) Distinguish between marked and unmarked forms.
- c) Distinguish between open (or pure) underwriting and firm underwriting.
- d) Give the meaning of divisible profits.
- e) What is capital redemption reserve ?
- f) State any four circumstances necessitating valuation of goodwill.
- g) What is super profit ?
- h) State any two factors to be considered for valuation of shares.
- i) How do you calculate the value of shares under break-up value method ?
- j) Distinguish between Profit and Loss A/c and Profit and Loss Appropriation Account.
- k) How do you treat unclaimed dividend in the final accounts of company ?
- l) What is the maximum rate of managerial remuneration payable as per Companies Act, 1956 ?

SECTION – B

Answer **any five** of the following. **Each** question carries **five** marks. (5×5=25)

2. Ashwin Ltd., issued 50,000 equity shares of Rs. 100 each which were underwritten as follows :

A – 20,000 shares ; B – 15,000 shares
C – 10,000 shares and D – 5,000 shares.

The company received applications for 44,000 shares of which marked forms were as under :

A – 24,000 shares ; B – 8,000 shares
C – 6,000 shares and D – 3,000 shares.

Determine the liability of each underwriter.

3. Following is the Balance Sheet of Bhoomika Ltd., as at 31-3-2007:

Liabilities	Rs.	Assets	Rs.
Preference shares of		Fixed Assets	18,50,000
Rs. 100 each Rs. 80 paid	8,00,000	Investments	7,00,000
Equity shares of Rs. 100		Stock and Debtors	4,00,000
each fully paid	10,00,000	Cash and Bank	30,000
Reserve Fund	3,00,000	Preliminary Expenses	20,000
P and L A/c	2,00,000		
Share Premium	1,00,000		
Current Liabilities	6,00,000		
	30,00,000		30,00,000

As on the above date the preference shares are redeemed by making fresh issue of sufficient number of equity shares. Investments worth Rs. 3,50,000 are sold at a loss of Rs. 50,000.

You are required to pass necessary journal entries.

4. The profits disclosed by Chaitra Ltd., for the past 5 years were as follows :

2002 – Rs. 40,000 (including abnormal profit Rs. 5,000)

2003 – Rs. 50,000 (after charging abnormal loss Rs. 10,000)

2004 – Rs. 45,000 (excluding Rs. 5,000 insurance premium)

2005 – Rs. 60,000

2006 – Rs. 80,000 (including profit on sale of building Rs. 20,000)

You are required to calculate the value of goodwill at 2 years purchase of average profits.

5. Following is the Balance Sheet of Nischal Ltd., as at 31-3-2007 :

Liabilities	Rs.	Assets	Rs.
8,000 class 'A' equity shares	4,00,000	Fixed Assets	7,60,000
10,000 class 'B' equity shares	3,00,000	Current Assets	2,40,000
Reserves and Surplus	1,00,000		
Current liabilities	2,00,000		
	10,00,000		10,00,000

Nishanth Ltd., is interested in purchasing substantial number of equity shares of Nischal Ltd. For this purpose, you are requested to ascertain the intrinsic value of each class of equity share assuming that the value of Fixed Assets is 20% more and the value of Current Assets is 10% less.

6. Following is the Balance Sheet of Pooja Ltd., as at 31-3-2007:

Liabilities	Rs.	Assets	Rs.
Equity shares of Rs. 10 each	8,00,000	Fixed Assets	12,00,000
Reserve Fund	1,00,000	Current Assets	3,00,000
12% Debentures	2,00,000		
Current Liabilities	4,00,000		
	15,00,000		15,00,000

The profits of the company for the past 3 years before charging interest on debentures were Rs. 1,52,000 ; Rs. 1,56,000 and Rs. 1,54,000 respectively. Normal rate of return is 12%. You are required to ascertain the yield value of shares assuming that 20% of the profit is transferred to reserve fund each year (Ignore taxation).

7. From the following particulars of Rajesh Ltd., prepare Profit and Loss Appropriation A/c :
- a) Net profit before tax Rs. 16,75,000
 - b) Provision for taxation 33.5%
 - c) Transfer to Reserve Fund 20% after tax
 - d) Share capital :
 - i) 30,000, 15% preference shares of Rs. 100 each
 - ii) 30,000, equity shares of Rs. 100 each Rs. 75 paid
 - e) Proposed dividend to equity shareholders 20%
 - f) P and L A/c balance b/f Rs. 2,00,000
8. State any five advantages of underwriting.
9. State any five circumstances necessitating valuation of shares.

SECTION - C

Answer **any three** of the following. Each question carries **fifteen** marks. (3×15=45)

10. Apoorva Ltd., issued 5,00,000 equity shares of Rs. 10 each at a premium of 20%. The whole of the issue is underwritten by Apoorva, Bhoomika and Chaitra as under :
- Apoorva – 2,50,000 shares (Firm underwriting 25,000 shares)
 - Boomika – 1,50,000 shares (Firm underwriting 15,000 shares)
 - Chaitra – 1,00,000 shares (Firm underwriting 10,000 shares)

The underwriting commission is 5% on the issue price and the company agreed to treat firm underwriting applications as marked forms.

The company received applications for 4,00,000 equity shares (excluding firm underwriting) of which marked forms were as under :

- Apoorva – 1,15,000 shares
- Bhoomika – 1,25,000 shares
- Chaitra – 1,30,000 shares

You are required to show –

- a) Net liability of underwriters in terms of number of shares.
- b) Commission due to each underwriter and
- c) Net amount due from each underwriter to the company.

11. Following is the Balance Sheet of Bhaskar Ltd., as at 31-3-2007:

Liabilities	Rs.	Assets	Rs.
Preference shares 30,000 shares of Rs. 10 each	3,00,000	Fixed Assets	4,50,000
(–) Calls in arrears	<u>25,000</u>	Investments	5,00,000
Equity shares	2,75,000	Stock and Debtors	2,00,000
40,000 shares of Rs. 10 each	4,00,000	Cash and Bank	50,000
General Reserve	2,00,000		
Current Liabilities	3,25,000		
	12,00,000		12,00,000

On the above date the preference shares are redeemed. Calls in arrears were recovered in full and sufficient number of equity shares of Rs. 10 each are issued at a premium of 50%. For the purpose of making payment to preference shareholders, Bank overdraft facility is arranged to the extent necessary so as to leave cash and bank balance at Rs. 30,000.

You are required to pass necessary journal entries and show the Balance Sheet after redemption.

12. The following particulars are available in respect of the business carried on by Indira Ltd. :

1) Profits earned for the years :

2004-05 Rs. 50,000

2005-06 Rs. 60,000

2006-07 Rs. 55,000

2) Profit of 2004-05 included a non-recurring income of Rs. 5,000.

3) During the year 2005-06 closing stock was undervalued by Rs. 10,000.

- 4) Normal rate of return 10%.
- 5) Average capital employed Rs. 3,00,000.
- 6) Present value of an annuity of one rupee for 5 years at 10% is Rs. 3.78.

You are required to calculate the value of goodwill :

- a) As per five years purchase of super profits
 - b) As per capitalisation of super profits and
 - c) As per Annuity Method.
13. From the given Balance Sheet and other information you are required to ascertain the value of equity shares under :
- 1) Intrinsic value method
 - 2) Yield value method and
 - 3) Fair value method. Ignore taxation.

Balance Sheet of RKS Ltd., as at 31-3-2007

Liabilities	Rs.	Assets	Rs.
2,000 shares of Rs. 100 each	2,00,000	Land and Buildings	1,10,000
General Reserve	40,000	Plant and Machinery	1,30,000
P and L A/c	32,000	Patents and Trade marks	20,000
Creditors	1,28,000	Stock	48,000
Bills Payable	60,000	Debtors	88,000
		Cash and Bank	52,000
		Preliminary Expenses	12,000
	4,60,000		4,60,000

An independent valuer valued the assets of the company as under :

Land and Buildings Rs. 2,40,000 ; Goodwill Rs. 1,60,000 and Plant and Machinery Rs. 1,20,000. The other assets are worth their book value.

The profits of the company have been as follows :

2004-05 – Rs. 80,000

2005-06 – Rs. 90,000

2006-07 – Rs. 1,06,000

The company follows the practice of transferring 25% of profits to general reserve. Normal rate of return is 12%.

14. Following are the balances of NSK Ltd., as at 31-3-2007. You are required to prepare Final Accounts of the company after taking additional information into consideration :

Debit	Rs.	Credit	Rs.
Premises	30,72,000	Share capital	40,00,000
Plant	33,00,000	12% Debentures	30,00,000
Stock on 1-4-2006	7,50,000	P and L A/c	2,62,500
Debtors	8,70,000	Creditors	7,70,000
Goodwill	2,50,000	Sales	41,50,000
Cash and Bank	4,06,500	General Reserve	2,50,000
Calls-in-arrears	75,000	RDD on 1-4-2006	35,000
Interim dividend paid	3,92,500		
Purchases	18,50,000		
Preliminary Expenses	50,000		
Wages	9,79,800		
General expenses	68,350		
Salaries	2,02,250		
Bad debts	21,100		
Debenture interest paid	1,80,000		
	1,24,67,500		1,24,67,500

Additional information :

- 1) Closing stock is valued at Rs. 10,50,000.
- 2) Depreciate plant at 15%.
- 3) Write off Rs. 5,000 from preliminary expenses.
- 4) Half year debenture interest is due.
- 5) Write of Rs. 20,000 further bad debts and create new reserve for bad debts at 5% on debtors.
- 6) Transfer Rs. 25,000 to General Reserve.
- 7) Ignore corporate dividend tax.

ಕನ್ನಡ ಆವೃತ್ತಿ

ವಿಭಾಗ - ಎ

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೂ ಎರಡು ಅಂಕಗಳಿರುತ್ತವೆ.

(10×2=20)

1. a) ವಿವಿಧ ರೀತಿಯ ಖರೀದಿ ಭರವಸೆಯನ್ನು ಹೆಸರಿಸಿ.
- b) ಗುರುತು ಮಾಡಲ್ಪಟ್ಟ ಹಾಗೂ ಗುರುತು ಮಾಡಲ್ಪಟ್ಟಿರದ ಅರ್ಜಿಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ.
- c) ಮುಕ್ತ ಹಾಗೂ ನಿಶ್ಚಿತ ಖರೀದಿ ಭರವಸೆಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ.
- d) ವಿಭಜಿಸಬಹುದಾದ ಲಾಭಗಳ ಅರ್ಥವನ್ನು ನೀಡಿ.
- e) ಬಂಡವಾಳ ವಿಮೋಚನಾ ನಿಧಿ ಎಂದರೇನು ?
- f) ಕೀರ್ತಿಮೌಲ್ಯದ ಮೌಲ್ಯಮಾಪನ ಮಾಡಬೇಕಾದಂತಹ ಅಗತ್ಯವನ್ನು ತಿಳಿಸುವ ಯಾವುದಾದರೂ ನಾಲ್ಕು ಸಂದರ್ಭಗಳನ್ನು ಬರೆಯಿರಿ.
- g) ಉತ್ಕೃಷ್ಟ ಲಾಭ ಎಂದರೇನು ?
- h) ಷೇರುಗಳ ಮೌಲ್ಯಮಾಪನ ಮಾಡುವಾಗ ಪರಿಗಣಿಸಬೇಕಾದ ಯಾವುದಾದರೂ ಎರಡು ಅಂಶಗಳನ್ನು ತಿಳಿಸಿ.
- i) ವಿಭಜಿತ ಮೌಲ್ಯ ಪದ್ಧತಿಯಲ್ಲಿ ಷೇರುಗಳ ಮೌಲ್ಯವನ್ನು ಹೇಗೆ ಕಂಡುಹಿಡಿಯುವಿರಿ ?
- j) ಲಾಭ ನಷ್ಟ ತಃಖ್ತೆ ಮತ್ತು ಲಾಭ ನಷ್ಟ ವಿನಿಯೋಗ ತಃಖ್ತೆ ನಡುವಿನ ವ್ಯತ್ಯಾಸ ತಿಳಿಸಿ.
- k) ಪಡೆದುಕೊಂಡಿಲ್ಲದ ಲಾಭಾಂಶವನ್ನು ಕಂಪನಿಯ ಅಂತಿಮ ಲೆಕ್ಕ ಪತ್ರಗಳನ್ನು ತಯಾರಿಸುವಾಗ ಹೇಗೆ ಪರಿಗಣಿಸುವಿರಿ.
- l) ಕಂಪನಿ ಕಾಯಿದೆ 1956 ರ ಪ್ರಕಾರ ಕೊಡಬಹುದಾದ ಗರಿಷ್ಠ ವ್ಯವಸ್ಥಾಪಕರ ಸಂಭಾವನೆ ಎಷ್ಟು ?

ವಿಭಾಗ - ಬಿ

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೂ ಐದು ಅಂಕಗಳಿರುತ್ತವೆ.

(5×5=25)

2. ಅಶ್ಲಿನ್ ನಿಯಮಿತ ಎಂಬ ಸಂಸ್ಥೆಯು ರೂ. 100 ಮುಖ ಬೆಲೆಯ 50,000 ಸಾಮಾನ್ಯ ಷೇರುಗಳನ್ನು ಬಿಡುಗಡೆ ಮಾಡಿತು. ಈ ಎಲ್ಲಾ ಷೇರುಗಳು ಕೆಳಕಂಡಂತೆ ಖರೀದಿ ಭರವಸೆಯಾದವು :
A - 20,000 ಷೇರುಗಳು ; B - 15,000 ಷೇರುಗಳು
C - 10,000 ಷೇರುಗಳು ; D - 5,000 ಷೇರುಗಳು

ಕಂಪನಿಯು 44,000 ಷೇರುಗಳಿಗಾಗಿ ಅರ್ಜಿಯನ್ನು ಸ್ವೀಕರಿಸಿತು ಹಾಗೂ ಅವುಗಳಲ್ಲಿ ಗುರುತು ಮಾಡಲ್ಪಟ್ಟ ಅರ್ಜಿಗಳು ಕೆಳಕಂಡಂತಿವೆ :

A – 24,000 ಷೇರುಗಳು ; B – 8,000 ಷೇರುಗಳು

C – 6,000 ಷೇರುಗಳು ; D – 3,000 ಷೇರುಗಳು

ಪ್ರತಿ ಖರೀದಿ ಭರವಸೆದಾರನ ಜವಾಬ್ದಾರಿಯನ್ನು ನಿಶ್ಚಯಿಸಿ.

3. ಭೂಮಿಕಾ ನಿಯಮಿತ ಎಂಬ ಸಂಸ್ಥೆಯ ಅಥಾವೆ ಪತ್ರಿಕೆ ದಿನಾಂಕ 31-3-2007 ರಂದು ಕೆಳಕಂಡಂತೆ ಇದೆ :

ಜವಾಬ್ದಾರಿಗಳು	ರೂ.	ಆಸ್ತಿಗಳು	ರೂ.
ರೂ. 100 ಮುಖ ಬೆಲೆಯ ರೂ. 80		ಸ್ಥಿರ ಆಸ್ತಿಗಳು	18,50,000
ಪಾವತಿಸಿರುವ ಆದ್ಯತಾ ಷೇರುಗಳು	8,00,000	ಹೂಡಿಕೆಗಳು	7,00,000
ರೂ. 100 ಮುಖ ಬೆಲೆಯ ಪೂರ್ಣ		ದಾಸ್ತಾನು ಮತ್ತು ಸಾಲಗಾರರು	4,00,000
ಪಾವತಿಸಿರುವ ಸಾಮಾನ್ಯ ಷೇರುಗಳು	10,00,000	ನಗದು ಮತ್ತು ಬ್ಯಾಂಕು	30,000
ಮೀಸಲು ನಿಧಿ	3,00,000	ಪ್ರಾರಂಭಿಕ ವೆಚ್ಚಗಳು	20,000
ಲಾಭ ನಷ್ಟ ತಟ್ಟೆ	2,00,000		
ಶೇರು ಅಧಿಕ ಮೌಲ್ಯ	1,00,000		
ಚಾಲ್ತಿ ಜವಾಬ್ದಾರಿಗಳು	6,00,000		
	30,00,000		30,00,000

ಮೇಲ್ಕಂಡ ದಿನಾಂಕದಂದು ಅಗತ್ಯ ಸಂಖ್ಯೆಯ ಸಾಮಾನ್ಯ ಷೇರುಗಳನ್ನು ಬಿಡುಗಡೆ ಮಾಡುವ ಮೂಲಕ ಆದ್ಯತಾ ಷೇರುಗಳ ಮರುಪಾವತಿ ಮಾಡಲಾಯಿತು. ರೂ. 3,50,000 ಬೆಲೆಯ ಹೂಡಿಕೆಗಳನ್ನು ರೂ. 50,000 ನಷ್ಟು ಹೊಂದಿ ಮಾರಾಟ ಮಾಡಲಾಯಿತು.

ಅಗತ್ಯವಿರುವ ದಿನಚರಿ ದಾಖಲೆಯನ್ನು ಬರೆಯಿರಿ.

4. ಚೈತ್ರ ನಿಯಮಿತ ಎಂಬ ಸಂಸ್ಥೆಯು ತೋರಿಸಿರುವ ಲಾಭಗಳು ಕೆಳದ 5 ವರ್ಷಗಳಲ್ಲಿ ಇಂತಿವೆ :

2002 – ರೂ. 40,000 (ಅಸಾಮಾನ್ಯ ಲಾಭ ರೂ. 5,000 ಸೇರಿದೆ)

2003 – ರೂ. 50,000 (ಅಸಾಮಾನ್ಯ ನಷ್ಟ ರೂ. 10,000 ಭರಿಸಿದ ನಂತರ)

2004 – ರೂ. 45,000 (ರೂ. 5,000 ವಿಮೆ ಹೊರತು ಪಡಿಸಿ)

2005 – ರೂ. 60,000

2006 – ರೂ. 80,000 (ಕಟ್ಟಡ ಮಾರಾಟದಿಂದ ಲಾಭ ರೂ. 20,000 ಸೇರಿದೆ)

ಎರಡು ವರ್ಷಗಳ ಸಾಮಾನ್ಯ ಸರಾಸರಿ ಲಾಭ ಖರೀದಿ ವಿಧಾನದಿಂದ ಕೀರ್ತಿ ಮೌಲ್ಯವನ್ನು ಲೆಕ್ಕ ಮಾಡಿ.

5. ನಿಶ್ಚಲ್ ನಿಯಮಿತ ಎಂಬ ಸಂಸ್ಥೆಯ ಅಥಾವೆ ಪತ್ರಿಕೆ ದಿನಾಂಕ 31-3-2007ರಂದು ಕೆಳಕಂಡಂತೆ ಇದೆ:

ಜವಾಬ್ದಾರಿಗಳು	ರೂ.	ಆಸ್ತಿಗಳು	ರೂ.
8,000 ವರ್ಗ 'ಎ' ಸಾಮಾನ್ಯ ಷೇರುಗಳು	4,00,000	ಸ್ಥಿರ ಆಸ್ತಿಗಳು	7,60,000
10,000 ವರ್ಗ 'ಬಿ' ಸಾಮಾನ್ಯ ಷೇರುಗಳು	3,00,000	ಚರ ಆಸ್ತಿಗಳು	2,40,000
ಮೀಸಲು ಮತ್ತು ಹೆಚ್ಚುವರಿ	1,00,000		
ಚಾಲ್ತಿ ಜವಾಬ್ದಾರಿಗಳು	2,00,000		
	10,00,000		10,00,000

ನಿಶಾಂತ್ ನಿಯಮಿತ ಎಂಬ ಸಂಸ್ಥೆಯು ನಿಶ್ಚಲ್ ನಿಯಮಿತ ಸಂಸ್ಥೆಯ ಗಣನೀಯ ಪ್ರಮಾಣದ ಷೇರುಗಳನ್ನು ಖರೀದಿಸಲು ಆಸಕ್ತಿಯಿಂದಿದೆ. ಈ ಉದ್ದೇಶಕ್ಕಾಗಿ ಷೇರುಗಳ ಆಂತರಿಕ ಮೌಲ್ಯವನ್ನು ಕಂಡುಹಿಡಿಯಲು ನಿಮ್ಮನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಸ್ಥಿರ ಆಸ್ತಿಗಳ ಮೌಲ್ಯ 20% ಹೆಚ್ಚು ಎಂದೂ ಹಾಗೂ ಚರ ಆಸ್ತಿಗಳ ಮೌಲ್ಯ 10% ಕಡಿಮೆ ಎಂದೂ ಭಾವಿಸಿಕೊಳ್ಳಿ.

6. ಪೂಜಾ ನಿಯಮಿತ ಎಂಬ ಸಂಸ್ಥೆಯ ಅಥಾವೆ ಪತ್ರಿಕೆ ದಿನಾಂಕ 31-3-2007 ರಂದು ಈ ಕೆಳಕಂಡಂತೆ ಇದೆ:

ಜವಾಬ್ದಾರಿಗಳು	ರೂ.	ಆಸ್ತಿಗಳು	ರೂ.
ರೂ. 10 ಮುಖ ಬೆಲೆಯ ಸಾಮಾನ್ಯ ಷೇರುಗಳು	8,00,000	ಸ್ಥಿರ ಆಸ್ತಿಗಳು	12,00,000
ಮೀಸಲು ನಿಧಿ	1,00,000	ಚರ ಆಸ್ತಿಗಳು	3,00,000
12% ಸಾಲಪತ್ರಗಳು	2,00,000		
ಚಾಲ್ತಿ ಜವಾಬ್ದಾರಿಗಳು	4,00,000		
	15,00,000		15,00,000

ಸಾಲಪತ್ರಗಳ ಮೇಲೆ ಬಡ್ಡಿ ಕೊಡುವ ಮುಂಚೆಗೆ ಕಳೆದ ಮೂರು ವರ್ಷಗಳ ಲಾಭ ಈ ರೀತಿ ಇದೆ. ರೂ. 1,52,000 ರೂ. 1,56,000 ಮತ್ತು ರೂ. 1,54,000 ಕ್ರಮವಾಗಿ. ಸಾಮಾನ್ಯ ಲಾಭ ದರ 12%. ಲಾಭದಲ್ಲಿ 20% ಅನ್ನು ಮೀಸಲು ನಿಧಿಗೆ ವರ್ಗಾಯಿಸಲಾಗುವುದೆಂದು ಭಾವಿಸಿ, ಉತ್ಪನ್ನ ವಿಧಾನದಿಂದ, ಷೇರುಗಳ ಮೌಲ್ಯವನ್ನು ಕಂಡು ಹಿಡಿಯಿರಿ. (ತೆರಿಗೆಯನ್ನು ಅಲಕ್ಷಿಸಿ)

7. ರಾಜೇಶ್ ನಿಯಮಿತ ಎಂಬ ಸಂಸ್ಥೆಗೆ ಸಂಬಂಧಪಟ್ಟಂತೆ ಕೆಳಗೆ ಕೊಟ್ಟಿರುವ ವಿವರಗಳಿಂದ ಲಾಭ ನಷ್ಟ ವಿನಿಯೋಗ ತಃಖ್ತೆಯನ್ನು ತಯಾರಿಸಿ :

- ತೆರಿಗೆ ಪೂರ್ವ ನಿವ್ವಳ ಆದಾಯ ರೂ. 16,75,000
- ತೆರಿಗೆಗಾಗಿ ತಾತ್ಕಾಲಿಕ ನಿಧಿ 33.5%
- ಮೀಸಲು ನಿಧಿಗೆ ತೆರಿಗೆ ನಂತರದ ಆದಾಯದಿಂದ 20% ವರ್ಗಾವಣೆ

d) ಷೇರು ಬಂಡವಾಳ:

i) 30,000 ರೂ. 100 ಮುಖ ಬೆಲೆಯ 15% ಆದ್ಯತಾ ಷೇರುಗಳು

ii) 30,000 ರೂ. 100 ಮುಖ ಬೆಲೆಯ ರೂ. 75 ಪಾವತಿಸಿರುವ ಸಾಮಾನ್ಯ ಷೇರುಗಳು

e) ಸಾಮಾನ್ಯ ಷೇರುದಾರರಿಗೆ ಸೂಚಿತ ಲಾಭಾಂಶ 20%

f) ಲಾಭ ನಷ್ಟತಃಖ್ತಿ ಪ್ರಾರಂಭಿಕ ಶಿಲ್ಕು ರೂ. 2,00,000

8. ಖರೀದಿ ಭರವಸೆಯಿಂದಾಗುವ ಯಾವುದಾದರೂ ಐದು ಅನುಕೂಲಗಳನ್ನು ತಿಳಿಸಿ.

9. ಷೇರುಗಳ ಮೌಲ್ಯಮಾಪನದ ಅಗತ್ಯ ಬೀಳುವಂತೆ ಮಾಡುವ ಯಾವುದಾದರೂ ಐದು ಸಂದರ್ಭಗಳನ್ನು ಬರೆಯಿರಿ.

ವಿಭಾಗ - ಸಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೂ ಹದಿನೈದು ಅಂಕಗಳಿರುತ್ತವೆ.

(3×15=45)

10. ಅಪೂರ್ವ ನಿಯಮಿತ ಎಂಬ ಸಂಸ್ಥೆಯು ರೂ. 10 ಮುಖ ಬೆಲೆಯ 5,00,000 ಸಾಮಾನ್ಯ ಷೇರುಗಳನ್ನು 20% ಅಧಿಕ ಮೌಲ್ಯ ವಿಧಿಸಿ ಬಿಡುಗಡೆ ಮಾಡಿದೆ. ಸಂಪೂರ್ಣ ಬಿಡುಗಡೆಯು ಅಪೂರ್ವ, ಭೂಮಿಕ ಮತ್ತು ಚೈತ್ರ ಇವರಿಂದ ಖರೀದಿ ಭರವಸೆಗೆ ಕೆಳಗೆ ಕಂಡಂತೆ ಒಳಪಟ್ಟಿದೆ:

ಅಪೂರ್ವ - 2,50,000 ಷೇರುಗಳು (ನಿಶ್ಚಿತ ಖರೀದಿ 25,000 ಷೇರುಗಳು)

ಭೂಮಿಕ - 1,50,000 ಷೇರುಗಳು (ನಿಶ್ಚಿತ ಖರೀದಿ 15,000 ಷೇರುಗಳು)

ಚೈತ್ರ - 1,00,000 ಷೇರುಗಳು (ನಿಶ್ಚಿತ ಖರೀದಿ 10,000 ಷೇರುಗಳು)

ಬಿಡುಗಡೆ ಮೌಲ್ಯದ ಮೇಲೆ ಖರೀದಿ ಭರವಸೆ ದಲ್ಲಾಳಿ 5% ಮತ್ತು ಸಂಸ್ಥೆಯು ನಿಶ್ಚಿತ ಖರೀದಿಯ ಅರ್ಜಿಗಳನ್ನು ಗುರುತು ಮಾಡಲ್ಪಟ್ಟ ಅರ್ಜಿಗಳೆಂದು ಪರಿಗಣಿಸಲು ಒಪ್ಪಿದೆ.

ಸಂಸ್ಥೆಯು 4,00,000 ಸಾಮಾನ್ಯ ಷೇರುಗಳಿಗಾಗಿ ಅರ್ಜಿ ಸ್ವೀಕರಿಸಿದ್ದು (ನಿಶ್ಚಿತ ಖರೀದಿ ಹೊರತುಪಡಿಸಿ) ಅವುಗಳಲ್ಲಿ ಗುರುತು ಮಾಡಲ್ಪಟ್ಟ ಅರ್ಜಿಗಳು ಇಂತಿವೆ:

ಅಪೂರ್ವ - 1,15,000 ಷೇರುಗಳು

ಭೂಮಿಕ - 1,25,000 ಷೇರುಗಳು

ಚೈತ್ರ - 1,30,000 ಷೇರುಗಳು

ನೀವು ಕೆಳಕಂಡ ಅಂಶಗಳನ್ನು ತೋರಿಸಬೇಕಾಗಿದೆ.

a) ಖರೀದಿ ಭರವಸೆದಾರರ ನಿವ್ವಳ ಜವಾಬ್ದಾರಿ ಷೇರುಗಳ ಸಂಖ್ಯೆಯಲ್ಲಿ

b) ಖರೀದಿ ಭರವಸೆದಾರರಿಗೆ ಸಂದಾಯವಾಗಬೇಕಾದ ದಲ್ಲಾಳಿ ಮೊತ್ತ ಹಾಗೂ

c) ಖರೀದಿ ಭರವಸೆದಾರರಿಂದ ಸಂಸ್ಥೆಗೆ ಸಂದಾಯವಾಗಬೇಕಾದ ನಿವ್ವಳ ಮೊತ್ತ.

11. ಭಾಸ್ಕರ್ ನಿಯಮಿತ ಎಂಬ ಸಂಸ್ಥೆಯ ಅಥಾವೆ ಪತ್ರಿಕೆ ದಿನಾಂಕ 31-3-2007ರಂದು ಈ ಕೆಳಕಂಡಂತೆ ಇದೆ.

ಜವಾಬ್ದಾರಿಗಳು	ರೂ.	ಆಸ್ತಿಗಳು	ರೂ.
ರೂ. 10 ಮುಖ ಬೆಲೆಯ 30,000		ಸ್ಥಿರ ಆಸ್ತಿಗಳು	4,50,000
ಆದ್ಯತಾ ಷೇರುಗಳು	ರೂ. 3,00,000	ಹೂಡಿಕೆಗಳು	5,00,000
(-) ಕರೆ ಬಾಕಿ	<u>25,000</u>	ದಾಸ್ತಾನು ಮತ್ತು ಸಾಲಗಾರರು	2,00,000
ರೂ. 10 ಮುಖಬೆಲೆಯ 40,000		ನಗದು ಮತ್ತು ಬ್ಯಾಂಕು	50,000
ಸಾಮಾನ್ಯ ಷೇರುಗಳು	4,00,000		
ಸಾಮಾನ್ಯ ಮಿಸಲು	2,00,000		
ಚಾಲ್ತಿ ಜವಾಬ್ದಾರಿಗಳು	3,25,000		
	12,00,000		12,00,000

ಮೇಲ್ಕಂಡ ದಿನಾಂಕದಂದು ಆದ್ಯತಾ ಷೇರುಗಳ ಮರುಪಾವತಿ ಮಾಡಲಾಯಿತು. ಕರೆ ಬಾಕಿಯನ್ನು ಸಂಪೂರ್ಣವಾಗಿ ವಸೂಲು ಮಾಡಿಕೊಳ್ಳಲಾಯಿತು ಹಾಗೂ ಅಗತ್ಯವಿರುವಷ್ಟು ಸಂಖ್ಯೆಯ ರೂ. 10 ಮುಖ ಬೆಲೆಯ ಸಾಮಾನ್ಯ ಷೇರುಗಳನ್ನು 50% ಅಧಿಕ ಮೌಲ್ಯ ವಿಧಿಸಿ ಬಿಡುಗಡೆ ಮಾಡಲಾಯಿತು. ಆದ್ಯತಾ ಷೇರುದಾರರಿಗೆ ಪಾವತಿಸಲು ಅನುಕೂಲವಾಗಲೆಂದು ಬ್ಯಾಂಕ್‌ನಿಂದ ಮೊರಳೆತದ ಉಪಯೋಗವನ್ನು ಮರುಪಾವತಿಯ ನಂತರ ನಗದು ಮತ್ತು ಬ್ಯಾಂಕ್ ಖಾತೆಯಲ್ಲಿ ರೂ. 30,000 ಉಳಿಯುವಷ್ಟು ಪಡೆದುಕೊಳ್ಳಲಾಯಿತು.

ಅಗತ್ಯವಿರುವ ದಿನಚರಿ ದಾಖಲೆ ಬರೆಯಿರಿ ಮತ್ತು ಮರುಪಾವತಿಯ ನಂತರದ ಅಥಾವೆ ಪತ್ರಿಕೆಯನ್ನು ತಯಾರಿಸಿ.

12. ಇಂದಿರಾ ನಿಯಮಿತ ಎಂಬ ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಕೆಳಕಂಡ ವಿವರಗಳು ಲಭ್ಯವಿವೆ:

1) ವಾರ್ಷಿಕ ಲಾಭಗಳು :

2004-05 ರೂ. 50,000

2005-06 ರೂ. 60,000

2006-07 ರೂ. 55,000

2) 2004-05 ರ ಲಾಭದಲ್ಲಿ ಮರುಕಳಿಸಿದ ಲಾಭ ರೂ. 5,000 ಸೇರಿದೆ.

3) 2005-06 ರಲ್ಲಿ ಅಂತಿಮ ದಾಸ್ತಾನು ರೂ. 10,000 ಕಡಿಮೆ ಮೌಲ್ಯೀಕರಣ ಮಾಡಲ್ಪಟ್ಟಿದೆ.

4) ಸಾಮಾನ್ಯ ಲಾಭ ದರ 10%.

5) ಸರಾಸರಿ ಹೂಡಿಕೆ ಬಂಡವಾಳ ರೂ. 3,00,000.

6) 10% ದರದಲ್ಲಿ 5 ವರ್ಷಗಳ ಅನ್ಯಾಯಿಟಿಯಂತೆ ಒಂದು ರೂಪಾಯಿಯ ಪ್ರಸ್ತುತ ಮೌಲ್ಯ ರೂ. 3.78.

ಕೆಳಕಂಡ ವಿಧಾನಗಳಿಂದ ಕೀರ್ತಿಮೌಲ್ಯಮಾಪನ ಮಾಡುವಂತೆ ನಿಮ್ಮನ್ನು ಕೇಳಲಾಗಿದೆ :

- ಐದು ವರ್ಷಗಳ ಉತ್ಕೃಷ್ಟ ಲಾಭದ ಖರೀದಿ
- ಉತ್ಕೃಷ್ಟ ಲಾಭದ ಬಂಡವಾಳೀಕರಣ
- ಆನ್ಯಾಯಿಟಿ ವಿಧಾನ

13. ಕೆಳಕಂಡ ಅಥಾವೆ ಪತ್ರಿಕೆ ಹಾಗೂ ಇತರೆ ವಿಷಯಗಳಿಂದ ನೀವು ಸಾಮಾನ್ಯ ಷೇರುಗಳ ಮೌಲ್ಯೀಕರಣವನ್ನು :

- 1) ಆಂತರಿಕ ಮೌಲ್ಯ ವಿಧಾನ
- 2) ಉತ್ಪನ್ನ ವಿಧಾನ ಮತ್ತು
- 3) ನಿಷ್ಪಕ್ಷಪಾತ ಮೌಲ್ಯ ವಿಧಾನಗಳಲ್ಲಿ ಮಾಡಬೇಕಾಗಿದೆ. ತೆರಿಗೆಯನ್ನು ಅಲಕ್ಷಿಸಿ.

RKS ನಿಯಮಿತ ಸಂಸ್ಥೆಯ ಅಥಾವೆ ಪತ್ರಿಕೆ ದಿನಾಂಕ **31-3-2007**ರಂದು

ಜಞ್ಞಾಬ್ದಾರಿಗಳು	ರೂ.	ಆಸ್ತಿಗಳು	ರೂ.
ರೂ. 100 ಮುಖ ಬೆಲೆಯ 2,000 ಷೇರುಗಳು	2,00,000	ಭೂಮಿ ಮತ್ತು ಕಟ್ಟಡಗಳು	1,10,000
ಸಾಮಾನ್ಯ ಮೀಸಲು	40,000	ಸ್ಥಾವರ ಮತ್ತು ಯಂತ್ರಗಳು	1,30,000
ಲಾಭ ನಷ್ಟ ತಃಖ್ತೆ	32,000	ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್	20,000
ಸಾಹುಕಾರರು	1,28,000	ದಾಸ್ತಾನು	48,000
ಪಾವತಿಸಬೇಕಾದ ಹುಂಡಿಗಳು	60,000	ಸಾಲಗಾರರು	88,000
		ನಗದು ಹಾಗೂ ಬ್ಯಾಂಕು	52,000
		ಪ್ರಾರಂಭಿಕ ವೆಚ್ಚಗಳು	12,000
	4,60,000		4,60,000

ಒಬ್ಬ ಸ್ವತಂತ್ರ ಮೌಲ್ಯೀಕಾರನು ಸಂಸ್ಥೆಯ ಆಸ್ತಿಗಳನ್ನು ಕೆಳಕಂಡಂತೆ ಮೌಲ್ಯೀಕರಣ ಮಾಡಿರುತ್ತಾನೆ. ಭೂಮಿ ಮತ್ತು ಕಟ್ಟಡಗಳು ರೂ. 2,40,000, ಕೀರ್ತಿಮೌಲ್ಯ ರೂ. 1,60,000, ಸ್ಥಾವರ ಮತ್ತು ಯಂತ್ರಗಳು ರೂ. 1,20,000. ಇತರೆ ಆಸ್ತಿಗಳು ತಮ್ಮ ದಾಖಲಾತಿ ಮೌಲ್ಯಕ್ಕೆ ಸಮನಾಗಿವೆ.

ಸಂಸ್ಥೆಯ ಲಾಭ ಕೆಳಕಂಡಂತಿದೆ :

2004-05 - ರೂ. 80,000

2005-06 - ರೂ. 90,000

2006-07 - ರೂ. 1,06,000

ಸಂಸ್ಥೆಯು 25% ಲಾಭವನ್ನು ಸಾಮಾನ್ಯ ಮೀಸಲಿಗೆ ವರ್ಗಾಯಿಸುವ ಅಭ್ಯಾಸವನ್ನು ರೂಢಿಸಿಕೊಂಡಿದೆ.

ಸಾಮಾನ್ಯ ಲಾಭ ದರ 12%.

14. NSK ನಿಯಮಿತ ಎಂಬ ಸಂಸ್ಥೆಯ ಶಿಲ್ಕುಗಳು ದಿನಾಂಕ 31-3-2007ರಂದು ಕೆಳಕಂಡಂತೆ ಇವೆ. ಹೆಚ್ಚುವರಿ ವಿಷಯಗಳನ್ನು ಕೂಡ ಪರಿಗಣಿಸಿ ನೀವು ಸಂಸ್ಥೆಯ ಅಂತಿಮ ಲೆಕ್ಕ ಪತ್ರಗಳನ್ನು ತಯಾರಿಸಬೇಕಾಗಿದೆ.

ದೇಣಿ	ರೂ.	ಲೇಣಿ	ರೂ.
ಆವರಣ	30,72,000	ಷೇರು ಬಂಡವಾಳ	40,00,000
ಸ್ಥಾವರ	33,00,000	12% ಸಾಲಪತ್ರಗಳು	30,00,000
ದಾಸ್ತಾನು 1-4-2006	7,50,000	ಲಾಭ ನಷ್ಟ ತಃಖ್ತೆ	2,62,500
ಸಾಲಗಾರರು	8,70,000	ಸಾಹುಕಾರರು	7,70,000
ಕೀರ್ತಿ ಮೌಲ್ಯ	2,50,000	ಮಾರಾಟ	41,50,000
ನಗದು ಮತ್ತು ಬ್ಯಾಂಕು	4,06,500	ಸಾಮಾನ್ಯ ವಿಸ್ತೃತ	2,50,000
ಕರೆ ಬಾಕಿ	75,000	ಅನುಮಾನಾಸ್ಪದ ಸಾಲಗಳಿಗಾಗಿ	
ಮಧ್ಯಂತರ ಲಾಭಾಂಶ ನೀಡಿದ್ದು	3,92,500	ವಿಸ್ತೃತ 1-4-2006	35,000
ಖರೀದಿ	18,50,000		
ಪ್ರಾರಂಭಿಕ ವೆಚ್ಚಗಳು	50,000		
ಕೂಲಿ	9,79,800		
ಸಾಮಾನ್ಯ ಖರ್ಚುಗಳು	68,350		
ಸಂಬಳ	2,02,250		
ವಸೂಲಾಗದ ಸಾಲ	21,100		
ಸಾಲಪತ್ರಗಳ ಬಡ್ಡಿ ಪಾವತಿ	1,80,000		
	1,24,67,500		1,24,67,500

ಹೆಚ್ಚುವರಿ ವಿಷಯಗಳು :

- 1) ಅಂತಿಮ ದಾಸ್ತಾನು ರೂ. 10,50,000 ಎಂದು ಮೌಲ್ಯೀಕರಿಸಲಾಗಿದೆ.
 - 2) ಸ್ಥಾವರದ ಮೇಲೆ 15% ಸವಕಳಿ ತೆಗೆಯಿರಿ.
 - 3) ಪ್ರಾರಂಭಿಕ ವೆಚ್ಚಗಳಿಂದ ರೂ. 5,000 ತೆಗೆದು ಹಾಕಿ.
 - 4) ಅರ್ಧ ವರ್ಷಕ್ಕೆ ಸಾಲಪತ್ರಗಳ ಮೇಲಿನ ಬಡ್ಡಿ ಬಾಕಿ ಇದೆ.
 - 5) ರೂ. 20,000 ಅನ್ನು ಮತ್ತಷ್ಟು ವಸೂಲಾಗದ ಸಾಲ ಎಂದು ತೆಗೆದುಹಾಕಿ ಹಾಗೂ 5% ಅನ್ನು ಅನುಮಾನಾಸ್ಪದ ಸಾಲಗಳಿಗಾಗಿ ವಿಸಲಿಡಿ.
 - 6) ರೂ. 25,000 ಅನ್ನು ಸಾಮಾನ್ಯ ಮೀಸಲಿಗೆ ವರ್ಗಾಯಿಸಿ.
 - 7) ಕಾರ್ಪೊರೇಟ್ ತೆರಿಗೆಯನ್ನು ಅಲಕ್ಷಿಸಿ.
-